



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರಪತ್ರಿಕೆ

ಸಂಪುಟ : 32 | ಸಂಚಿಕೆ : 17 | 30 ಜುಲೈ 2025 | ಬುಧವಾರ | ಪುಟಗಳು : 8 | ಬೆಲೆ : 2/-

ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಕೆ.ಎನ್. ರಾಜಣ್ಣರವರಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಭೇಟಿ



ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣರವರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಳೆದ ವಾರ ಭೇಟಿ ಮಾಡಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ಕಾರ್ಯದರ್ಶಿ ಸಂಜಯ ಬಿ. ಶೆಟ್ಟಿನ್ನವರ ಮತ್ತು ಸಹಕಾರ ಸಂಘಗಳ ನಿಬಂಧಕರಾದ ಟಿ.ಎಚ್.ಎಂ. ಕುಮಾರ್ ಅವರುಗಳು ಉಪಸ್ಥಿತರಿದ್ದರು.

ನೂತನ ರಾಷ್ಟ್ರೀಯ ಸಹಕಾರ ನೀತಿ - 2025 ಅನಾವರಣ



ದೆಹಲಿ: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿ ರಾಷ್ಟ್ರೀಯ ಸಹಕಾರ ನೀತಿ - 2025 ಅನ್ನು ದೇಶದ ಹಿರಿಯ ಸಹಕಾರಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಿದರು.

ರಾಷ್ಟ್ರೀಯ ಸಹಕಾರ ನೀತಿಯ ಮೂಲಕ ಸಹಕಾರಿ ವಲಯವನ್ನು ನಾವೀನ್ಯತೆ, ಆಧುನಿಕ ತಂತ್ರಜ್ಞಾನ ಮತ್ತು ಯುವ ಶಕ್ತಿಯಿಂದ ಚಳವಳಿಯನ್ನು ಮುನ್ನಡೆಸಲು ಸಾಧ್ಯವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ರಾಷ್ಟ್ರೀಯ ಸಹಕಾರ ನೀತಿಯ ಮೂಲಕ, ಪ್ರವಾಸೋದ್ಯಮ, ಟ್ರಾಕ್ಟಿ ಸೇವೆ, ವಿಮೆ ಮತ್ತು ಹಸುರು ಇಂಧನದಂತಹ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸುವುದು.

2034ರ ವೇಳೆಗೆ ಜಿಡಿಪಿಗೆ ಸಹಕಾರಿ ಕ್ಷೇತ್ರದ ಕೊಡುಗೆಯನ್ನು ಮೂರು ಪಟ್ಟು ಹೆಚ್ಚಿಸುವುದು, 50 ಕೋಟಿ ಸಕ್ರಿಯ ಸದಸ್ಯರನ್ನು ತನ್ನ ವ್ಯಾಪ್ತಿಗೆ ತರುವ ಗುರಿ ಹೊಂದಿದೆ.



3

ನ್ಯಾಷನಲ್ ಅರ್ಬನ್ ಕೋ-ಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NUCFDC) ಇದಕ್ಕೆ ಸೇರಿದ ಪಾವತಿಸಿ, ಸದಸ್ಯರಾಗುವಂತೆ ಶ್ರೀ ರುದ್ರೇಗೌಡರ ಮನವಿ



5

ದಿ ಕರ್ನಾಟಕ ಕೋ - ಆಪ್ ಬ್ಯಾಂಕಿಗೆ ರೂ. 99.48 ಲಕ್ಷ ನಿವ್ವಳ ಲಾಭ



7

ನಿಮ್ಮ ಪ್ರಶ್ನೆ - ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಗ್ಯಾರಂಟಿ ಯೋಜನೆಗಳ ಜಾಲಿಯಿಂದ ರಾಜ್ಯದ ಜನರ ತಲಾದಾಯದಲ್ಲ ಹೆಚ್ಚಳ

ದೇಶದಲ್ಲಿಯೇ ಅತೀ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ಅಂಕಿ-ಅಂಶಗಳ ಪ್ರಕಾರ, 2024-25ನೇ ಸಾಲಿನಲ್ಲಿ ಕರ್ನಾಟಕ ದೇಶದಲ್ಲೇ ಅತೀ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ವಾರ್ಷಿಕ ತಲಾದಾಯ ಪ್ರಮಾಣ ರೂ. 2 ಲಕ್ಷ ದಾಟಿದ್ದು, ಈ ಮೂಲಕ ಶೇ.93.6ರಷ್ಟು ಬೆಳವಣಿಗೆ ದಾಖಲಿಸಿದೆ.

ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದಲೇ ತಲಾದಾಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ನಮ್ಮ ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಮಾನತೆಯನ್ನು ಗುರಿಯಾಗಿರಿಸಿಕೊಂಡು ಸಮಗ್ರ ಬೆಳವಣಿಗೆಗೆ ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಕುಟುಂಬಗಳ ಅಗತ್ಯ ಶಕ್ತಿ ತುಂಬಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಮಹಿಳೆಯರ ಕೈಗೆ ದೊರೆತ ಹಣದಿಂದ ಅವರುಗಳು ತಮ್ಮ ಮಕ್ಕಳ, ಕುಟುಂಬದ ಅಗತ್ಯಗಳಿಗೆ ಬಳಸಿದ್ದರಿಂದ ಆರ್ಥಿಕ ಚಲಾವಣೆಗೆ ಚಾಲನೆ ದೊರೆತ್ತಿದ್ದು, ಅವರುಗಳ ಸಂಕಷ್ಟಗಳು ಸಾಕಷ್ಟು ನಿವಾರಣೆಯಾದಂತಾಗಿದೆ. ಅನ್ನಭಾಗ್ಯ ಬಡವರ ಹಸಿವು ನೀಗಿಸಿದ್ದರೆ, ಶಕ್ತಿ ಯೋಜನೆಯ ಜಾರಿಯಿಂದಾಗಿ ದೂರದ ಹಳ್ಳಿಗಳಲ್ಲಿ ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಸಮೀಪದ ನಗರಕ್ಕೆ ಉಚಿತವಾಗಿ ಪ್ರಯಾಣಿಸಿ, ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಿದ್ದಾರೆ. ಇದಲ್ಲವೇ ಸರ್ಕಾರವೊಂದು ಮಾಡಬೇಕಾದ್ದು. ದೇಶದ ಖ್ಯಾತ ಅರ್ಥಶಾಸ್ತ್ರಜ್ಞರಾದ ಅಮೃತ್ ಸೇನ್, ಅಭಿಜಿತ್ ಅವರುಗಳೇ ಗ್ಯಾರಂಟಿ ಯೋಜನೆಯನ್ನು ಹೊಗಳಿರುವುದು ಉಲ್ಲೇಖಾರ್ಹವಾಗಿದೆ.

ಉತ್ಪಾದನೆ ಮತ್ತು ಹಂಚಿಕೆ ಕಾಯಕ ಸಿದ್ಧಾಂತದ ಮುಖ್ಯ ತತ್ವ. ಕಾಯಕ ಅಂದರೆ ಉತ್ಪಾದಿಸುವುದು ಅದನ್ನು ದಾಸೋಹ ಮೂಲಕ ಅರ್ಹರಿಗೆ ಹಂಚುವುದು. ಉತ್ಪಾದನೆಯಿಂದ ಆದಾಯ ಬರುತ್ತದೆ ಅದರಲ್ಲಿ ಒಂದು ಭಾಗವನ್ನು ದಾಸೋಹದ ಮೂಲಕ ಸಮಾಜದ ಅರ್ಹರಿಗೆ ಹಂಚಬೇಕು. ಇದು ನಮ್ಮ ಬಸವಣ್ಣನವರು 12ನೇ ಶತಮಾನದಲ್ಲೇ ತೋರಿಸಿ ಕೊಟ್ಟ ಹಾದಿ.

ಗ್ಯಾರಂಟಿ ಯೋಜನೆಯನ್ನು ಒಮ್ಮೆ ಅವಲೋಕಿಸಿದಾಗ ಎದ್ದು ಕಾಣುವುದು ಇದೇ ಕಲ್ಯಾಣ ರಾಜ್ಯದ ಪರಿಕಲ್ಪನೆಯಾಗಿದೆ. ಇದನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಐದು ಗ್ಯಾರಂಟಿಗಳ ಜಾರಿಯಿಂದಾಗಿ ರಾಜ್ಯದ ಕೋಟ್ಯಂತರ ಆರ್ಥಿಕ ಅಬಲರ ಕುಟುಂಬಗಳಿಗೆ ಮಾಸಿಕ 4 ಸಾವಿರದಿಂದ 5 ಸಾವಿರ ರೂಪಾಯಿ ಸಹಾಯ ದೊರೆತಿದೆ. ಆ ಮೂಲಕ ಆರ್ಥಿಕ ದುರ್ಬಲ ವರ್ಗದ ಕುಟುಂಬಗಳಿಗೆ ಆಹಾರ ಭದ್ರತೆ, ಆರೋಗ್ಯ, ವಸತಿ, ಶಿಕ್ಷಣ ಸೌಲಭ್ಯ ದೊರೆತಿದೆ. ಅಗತ್ಯವುಳ್ಳವರಿಗೆ ಆರ್ಥಿಕ ಸೌಲಭ್ಯ ದೊರಕುವಂತೆ ಮಾಡುವುದು ಯಾವುದೇ ಚುನಾಯಿತ ಸರ್ಕಾರದ ಜವಾಬ್ದಾರಿ ಎನ್ನುವುದನ್ನು ತೋರಿಸಿ ಕೊಟ್ಟಿರುವ ನಮ್ಮ ಮುಖ್ಯಮಂತ್ರಿಗಳನ್ನು ಅಭಿನಂದಿಸೋಣ.

ನಮ್ಮ ರಾಜ್ಯ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ರಾಜ್ಯದ ಆರ್ಥಿಕ ಚಕ್ರ ತಿರುಗುತ್ತಿದೆ. ಗಮನಿಸಿ: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮೊದಲ ಸ್ಥಾನಕ್ಕೆ ಏರುವುದು ಗ್ಯಾರಂಟಿ ಎಂದು ಅತ್ಯಂತ ಖಚಿತವಾಗಿ ಹೇಳಬಲ್ಲೆ. ಮೊದಲ ಸ್ಥಾನಕ್ಕೆ ಏರಲಿ ಎಂದು ಆಶಿಸೋಣ.

» ಎಚ್.ಕೆ. ಪಾಟೀಲ

ರೆಪೊ ದರ ಕಡಿತ ಹೂಡಿಕೆ ಹೆಚ್ಚಳದ ದಾರಿ ಅಲ್ಲ

ಕನಿಷ್ಠಮಟ್ಟಕ್ಕೆ ಖಾಸಗಿ ವಲಯದ ಹೂಡಿಕೆ |

ಆರ್‌ಬಿಎಂ ಮಾರ್ಜಿ ಗವರ್ನರ್ ರಘುರಾಂ ರಾಜನ್ ಅಭಿಮತ

ಹೊಸದಿಲ್ಲಿ: ಆರ್‌ಬಿಎಂ ರೆಪೊ ದರ ಕಡಿತವು ಹೂಡಿಕೆಗಳಿಗೆ ವೇಗ ನೀಡುವ 'ಮಾಂತ್ರಿಕ ಬುಲೆಟ್' ಅಲ್ಲ, ಆರ್ಥಿಕತೆಗೆ ಉತ್ತೇಜನ ನೀಡಲು ದರ ಕಡಿತದ ಹಲವು ಸಂಗತಿಗಳೂ ಕಾರಣವಾಗುತ್ತವೆ ಎಂದು ಆರ್‌ಬಿಎಂ ಮಾರ್ಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ. "ಈಗಿನ ಹಂತದಲ್ಲಿ ಬಡ್ಡಿ ದರಗಳೇನೂ ಅತಿಯಾಗಿ ಹೆಚ್ಚಿಲ್ಲ. ಆರ್‌ಬಿಎಂ ರೆಪೊ ದರ ಕಡಿತದ ಪರಿಣಾಮ ಕಾಣಲು ಕೊಂಚ ಸಮಯ ಬೇಕಾಗುತ್ತದೆ. ಮೊದಲೆಲ್ಲ ಬಡ್ಡಿ ದರ ಎಂಬುದು ಆರ್ಥಿಕ ಬೆಳವಣಿಗೆ ಜತೆಗಿನ ವಾದಕ್ಕೆ ತಳಕು ಹಾಕಿಕೊಂಡಿರುವ ಸಂಗತಿಯಾಗಿತ್ತು. ಇನ್ನು ಮುಂದೆ ಅಂತಹ ಸ್ಥಿತಿ ಇರದು," ಎಂದು ಹಾಲಿ ಅಮೆರಿಕದ ಷಿಕಾಗೋದ ಬೂತ್ ವಿವಿಯಲ್ಲಿ ಹಣಕಾಸು ವಿಭಾಗದ ಅಧ್ಯಾಪಕರಾಗಿರುವ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ, "ಆರ್‌ಬಿಎಂ ಈ ವರ್ಷ ಒಟ್ಟಾರೆ ಶೇ.1ರಷ್ಟು ರೆಪೊ ದರ ಇಳಿಕೆಯಾಗಿದೆ. ಇದರಿಂದ ಕಾರ್ಪೊರೇಟ್ ಹೂಡಿಕೆ ಏರುತ್ತದೆಯೇ," ಎಂಬ ಪ್ರಶ್ನೆ ಅವರಿಗೆ ಎದುರಾಯಿತು. ಅದಕ್ಕೆ ಉತ್ತರಿಸಿದ ರಘುರಾಂ ರಾಜನ್, "ಸಾಂಖ್ಯಿಕ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಖಾಸಗಿ ವಲಯದ ಹೂಡಿಕೆ ಪಾಲು 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಬಡ್ಡಿ ದರ ಇಳಿಸಿದರೆ ಎಲ್ಲವೂ ಆಗಿಬಿಡುತ್ತದೆ ಎಂಬ ವಾದಕ್ಕೆ ಹುರುಳ್ಳು ಎಂಬುದನ್ನು ಈ ಅಂಕಿ ಅಂಶಗಳೇ ದೃಢಪಡಿಸುತ್ತವೆ. ಹಿಂದಿನ ಹಣಕಾಸು ವರ್ಷ ಅಂದರೆ 2024ರಲ್ಲಿ ಸ್ಥಿರ ಬಂಡವಾಳ ಅಂದರೆ ಯಂತ್ರೋಪಕರಣಗಳು, ಕಟ್ಟಡ, ಮೂಲ ಸೌಕರ್ಯಗಳ ಮೇಲಿನ ಹೂಡಿಕೆ ಪ್ರಮಾಣ ಶೇ.32.4ಕ್ಕೆ ಕುಸಿದಿದೆ," ಎಂದಿದ್ದಾರೆ.

ಭಾರತದಲ್ಲಿ ಹಣದುಬ್ಬರವು ತುಂಬ ಹಿತಕಾರಿ ಎಂದೆನಿಸುವ ಮಟ್ಟದಲ್ಲಿದೆ. ಬಡ್ಡಿದರಗಳು ಅತಿಯಾಗಿ ಹೆಚ್ಚಿಲ್ಲ. ಆದರೆ ಇವೆಲ್ಲವೂ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅರಿಯಲು ಸಮಯಾವಕಾಶ ಬೇಕಾಗುತ್ತದೆ," ಎಂದಿದ್ದಾರೆ. "ಸದ್ಯಕ್ಕೆ ದೇಶೀಯ ಕೈಗಾರಿಕೆಗಳ ಹೂಡಿಕೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಹಿಂದೆಲ್ಲ ಕೆಳ ಮಧ್ಯಮ ವರ್ಗ ಖರ್ಚು ಮಾಡುತ್ತಿರಲಿಲ್ಲ. ಈಗ ಮೇಲ್ಮಧ್ಯಮ ವರ್ಗದವರು ಖರ್ಚು ಮಾಡುತ್ತಿಲ್ಲ," ಎಂದು ರಾಜನ್ ಹೇಳಿದ್ದಾರೆ. ವಿದೇಶಿ ನೇರ ಹೂಡಿಕೆ ಹೆಚ್ಚಳದ ಕುರಿತು ಕೇಳಿದ ಪ್ರಶ್ನೆಗೆ, "ಎಫ್‌ಡಿಐ ತುಂಬ ಸಂಕೀರ್ಣ. ಹೊಸ ಯೋಜನೆಗಳಲ್ಲಿ ಹಣವನ್ನು ತೊಡಗಿಸುತ್ತಿಲ್ಲ. ಲಾಭಾಂಶವನ್ನು ಹೇಗೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಚೀನಾಕ್ಕೆ ಪರ್ಯಾಯವಾಗಿ ಒಂದು ಕಾರ್ಯ ತಂತ್ರವನ್ನು ರೂಪಿಸಿರುವ ಕಂಪನಿಗಳನ್ನು ಗಮನಿಸಿದರೆ ಈ ರೀತಿಯ ಎಫ್‌ಡಿಐಗಳನ್ನು ಹೆಚ್ಚು ನಮ್ಮದಾಗಿಸಿಕೊಳ್ಳಬೇಕು. ದಕ್ಷಿಣ ರಾಜ್ಯಗಳು ಎಫ್‌ಡಿಐ ಅನ್ನು ಹೆಚ್ಚು ಆಕರ್ಷಿಸುವಲ್ಲಿ ಕಾರ್ಯನಿರತವಾಗಿವೆ. ಇದು ಎಲ್ಲ ರಾಜ್ಯಗಳಿಗೂ ವಿಸ್ತರಣೆಯಾಗಬೇಕಿದೆ," ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಷನಲ್ ಅರ್ಬನ್ ಕೋ-ಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NUCFDC) ಇದಕ್ಕೆ ಷೇರು ಪಾವತಿಸಿ, ಸದಸ್ಯರಾಗುವಂತೆ ಶ್ರೀ ರುದ್ರೇಗೌಡರ ಮನವಿ



ಬೆಂಗಳೂರು: ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರು ಮತ್ತು ವೃತ್ತಿಪರ ನಿರ್ದೇಶಕರುಗಳು ಹಾಗೂ B.O.M. ಸದಸ್ಯರುಗಳಿಗೆ ದಿನಾಂಕ: 23.07.2025ರಂದು ಬೆಂಗಳೂರಿನ ಹೋಟೆಲ್ ಸನ್ಮಾನ್ ಗಾರ್ಡೇನಿಯಾದಲ್ಲಿ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕರಣವನ್ನು ಮಹಾಮಂಡಳದ ಹಿರಿಯ ನಿರ್ದೇಶಕರಾದ ಶ್ರೀ ರುದ್ರೇಗೌಡರು ಉದ್ಘಾಟಿಸಿ ಮಾತನಾಡಿ



ನವದೆಹಲಿಯ ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಪ್ರತ್ಯೇಕವಾಗಿ ಆಶ್ರಯ ಸಂಸ್ಥೆ (Umbrella Organisation)ಯನ್ನು ಸ್ಥಾಪಿಸುವುದು ಅವಶ್ಯಕವೆಂದು ಈಗ ರಾಷ್ಟ್ರಮಟ್ಟದಲ್ಲಿ “ರಾಷ್ಟ್ರೀಯ ಪಟ್ಟಣ ಸಹಕಾರ ಹಣಕಾಸು ಮತ್ತು ಅಭಿವೃದ್ಧಿ ನಿಗಮ” (NUCFDC) ಎಂದು ಸ್ಥಾಪಿಸಲು ಭಾರತೀಯ ರಿಜರ್ವ್ ಬ್ಯಾಂಕ್ ಪರವಾನಿಗೆ ನೀಡಿರುತ್ತದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು ರೂ.193 ಕೋಟಿ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಷೇರುಧನ ಸಂಗ್ರಹಿಸಲಾಗಿದೆ. ಈ ಆಶ್ರಯ ಸಂಸ್ಥೆಗೆ ಪ್ರತಿ ಬ್ಯಾಂಕು ತಮ್ಮ ಶೇವಣಿ ರೂ.100.00ಗೆ ಪ್ರತಿಶತ 0.15 ಪೈಸೆಯಂತೆ ಷೇರುಧನ ಪಾವತಿಸಿ ಸದಸ್ಯರಾಗಲು ಅವಕಾಶವಿರುತ್ತದೆ. ಈ ರಾಷ್ಟ್ರೀಯ ಪಟ್ಟಣ ಸಹಕಾರ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಈ ಕೆಳಗೆ ವಿವರಿಸಿದಂತೆ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅನುಕೂಲತೆ ಮತ್ತು ಸೇವೆಗಳು ದೊರೆಯುತ್ತವೆ. ದೇಶದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳು ಒಂದೇ ಮಾದರಿಯ ಮಾಹಿತಿ ತಂತ್ರಜ್ಞಾನ ಹೊಂದಲು ಅನುಕೂಲಕರವಾಗುತ್ತದೆ. ನಿಧಿ ನಿರ್ವಹಣೆ ಮತ್ತು ಖಜಾನೆ ನಿರ್ವಹಣೆಯ ಸೇವೆಗಳು. ಈ ಸಂಸ್ಥೆಯಿಂದ ಪುನರ್ಧನ ಸಾಲ ಸೌಲಭ್ಯ ಪಡೆಯಲು ಅನುಕೂಲತೆ. ನಿಧಿ ಹೂಡಿಕೆಗೆ ಅವಕಾಶ. ತನ್ನ ಸದಸ್ಯ ಬ್ಯಾಂಕುಗಳಿಗೆ ಸಾಲ ಮತ್ತು ಮುಂಗಡಗಳನ್ನು ಒದಗಿಸುವುದು. ಬ್ಯಾಂಕುಗಳಿಗೆ ಲಿಕ್ವಿಡಿಟಿ ಕೊರತೆಯಾದಾಗ ಅವುಗಳನ್ನು ಸರಿದೂಗಿಸುವ ಪ್ರಯತ್ನ. ಸ್ವಯಂ ನಿಯಂತ್ರಣ ಸಂಸ್ಥೆ (Self Regulatory Organization)ಯಾಗಿ ಸಹಕಾರ ಬ್ಯಾಂಕುಗಳಿಗೆ ತಮ್ಮದೇ ಆದಂತಹ ನೀತಿ ನಿರೂಪಣೆಗಳನ್ನು ರಚಿಸಲು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು. ಇನ್ನು ಅನೇಕ ಸೇವೆಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಒದಗಿಸಲು ಕಾರ್ಯೋದ್ವೇಗಗಳನ್ನು ರೂಪಿಸಲಾಗುತ್ತಿದೆ.

ಈಗಾಗಲೇ ಮಹಾರಾಷ್ಟ್ರ ರಾಜ್ಯದ 67 ಬ್ಯಾಂಕುಗಳಿಂದ ರೂ.136 ಕೋಟಿ ಹಾಗೂ ಗುಜರಾತ್ ರಾಜ್ಯದ 99 ಬ್ಯಾಂಕುಗಳಿಂದ ರೂ.46 ಕೋಟಿ, ಕರ್ನಾಟಕದಿಂದ ಕೇವಲ 13 ಬ್ಯಾಂಕುಗಳಿಂದ ರೂ.4ಕೋಟಿ ಮಾತ್ರ ಷೇರು ಸಂಗ್ರಹವಾಗಿರುತ್ತದೆ. ಒಟ್ಟು ದೇಶದಲ್ಲಿ ನಮ್ಮ ಕರ್ನಾಟಕ ಸಂಖ್ಯೆಯಲ್ಲಿ ಎರಡನೇ ಸ್ಥಾನ ಹೊಂದಿದ್ದರೂ ಷೇರು ಸಂಗ್ರಹದಲ್ಲಿ ಮಾತ್ರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ವಿಚಾರ ಸಂಕರಣಕ್ಕೆ ಆಗಮಿಸಿರುವ ಎಲ್ಲಾ ಪ್ರತಿನಿಧಿಗಳು ತಮ್ಮ ತಮ್ಮ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯವಾಗಿ ಚರ್ಚಿಸಿ ಆದಷ್ಟು ಬೇಗನೆ ತಮ್ಮ ಬ್ಯಾಂಕಿನಿಂದ ಷೇರುಧನ ಪಾವತಿ ಮಾಡಬೇಕೆಂದು ಈ ವೇದಿಕೆಯ ಮೂಲಕ ಮಹಾಮಂಡಳದ ಪರವಾಗಿ ತಮ್ಮಲ್ಲಿ ವಿನಂತಿಸುತ್ತೇನೆ. ಮಹಾಮಂಡಳದ ಮಾನ್ಯ ಅಧ್ಯಕ್ಷರಾದ



ಶ್ರೀ ಎಚ್.ಕೆ. ಪಾಟೀಲರವರು ಈ ಆಶ್ರಯ ಸಂಸ್ಥೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂದು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು ನಾವೆಲ್ಲಾ ಸಹಕಾರಿಗಳು ಮಹಾಮಂಡಳದ ಮಾನ್ಯ ಅಧ್ಯಕ್ಷ ರೊಂದಿಗೆ ಕೈಜೋಡಿಸಬೇಕೆಂದು ವಿನಂತಿಸಿದರು.

ಮಹಾಮಂಡಳದ ವಿಶೇಷ ಆಹ್ವಾನಿತರಾದ ಶ್ರೀ ರಘುನಾಥ ಸಿ. ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲಿನ ಬದಲಾವಣೆಗಳು ತೀವ್ರ ಸ್ವರೂಪವಾಗಿರುತ್ತವೆ. ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಕಾಯ್ದೆಗಳ ತಿದ್ದುಪಡಿ, ಆರ್‌ಬಿಎ ರವರ ಕಟ್ಟುಪಾಡಿನ ನಿರ್ದೇಶನಗಳು, ಸಹಕಾರ ಕಾಯ್ದೆಯಲ್ಲಿನ ಬದಲಾವಣೆಗಳನ್ನು ಅರಿತು ಅದರಂತೆ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿರುವುದು ಸವಾಲಾಗಿದೆ. ನಾವು ಬದಲಾದ ಪರಿಸ್ಥಿತಿಗೆ ತಕ್ಕಂತೆ ಪದ್ಧತಿ ಮತ್ತು ನಿಯಮಗಳನ್ನು ಸಹ ಅಳವಡಿಸಿಕೊಂಡು

ಕಾರ್ಯನಿರ್ವಹಿಸದೆ ಇದ್ದಲ್ಲಿ ಬ್ಯಾಂಕ್ ವಿವಿಧ ತೊಂದರೆ ಅನುಭವಿಸಬೇಕಾಗುತ್ತದೆ ಮತ್ತು ಬೆಳವಣಿಗೆಯಲ್ಲಿ ಹಿಂದುಳಿಯಬೇಕಾಗುತ್ತದೆ.

ಬ್ಯಾಂಕಿನ ಹಿತದೃಷ್ಟಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಆಡಳಿತ ಮಂಡಳಿ ಸದಸ್ಯರು, ವೃತ್ತಿಪರ ನಿರ್ದೇಶಕರುಗಳು ಹಾಗೂ B.O.M.ನ ಸದಸ್ಯರುಗಳು ಜ್ಞಾನವಂತರಾಗುವುದು ಅವಶ್ಯಕವಾಗಿದೆ. ಈ ದಿಶೆಯಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಸನೀಯ ಎಂದು ತಿಳಿಸಲು ಬಯಸುತ್ತೇನೆ. ಸದರಿ ಕಾರ್ಯಕ್ರಮದ ಲಾಭವನ್ನು ಪಡೆದು ತಮ್ಮ ಬ್ಯಾಂಕುಗಳನ್ನು ಉತ್ತಮವಾಗಿ ನಡೆಸಲು ನಾವೆಲ್ಲರೂ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಬೇಕೆಂದರು.

ಪ್ರಾರಂಭದಲ್ಲಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎಸ್. ಕೇರೂರೆಯವರು ಮಾತನಾಡಿ ಮಹಾಮಂಡಳದ ಕಾರ್ಯಚಟುವಟಿಕೆಗಳಾದ ವಾರಪತ್ರಿಕೆ, ಬ್ಯಾಂಕಿಂಗ್ ಪ್ರಪಂಚ ಪತ್ರಿಕೆ, ಪ್ರತಿ ವರ್ಷ ಕನಿಷ್ಠ 15 ತರಬೇತಿ / ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಿರುವುದಾಗಿ ತಿಳಿಸಿ, ನಮ್ಮ ಮಹಾಮಂಡಳದ ಬೆಂಗಳೂರು /ಹುಬ್ಬಳ್ಳಿ ಕಛೇರಿಗಳಲ್ಲಿ ದಾವಾ ಪಂಚಾಯ್ತಿ ನ್ಯಾಯಾಲಯ ಮತ್ತು ಸಾಲ ವಸೂಲಾತಿ ವಿಭಾಗದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿರುವುದಾಗಿ ತಿಳಿಸಿ, ಶೀಘ್ರ ಕಾನೂನು ಸಲಹೆಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿದರು.

ಈ ವಿಚಾರ ಸಂಕಿರಣದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ಜವಾಬ್ದಾರಿ ಹಾಗೂ ಕರ್ತವ್ಯಗಳು ಕುರಿತು ಅಪರ ನಿಬಂಧಕರು, ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳಾದ ಶ್ರೀ ಎ.ಸಿ. ದಿವಾಕರ್, ವಂಚನೆ ಮತ್ತು ದುರುಪಯೋಗ ತಡೆಗಟ್ಟುವ ಕ್ರಮಗಳು ಕುರಿತು ಬ್ಯಾಂಕಿಂಗ್ ತಜ್ಞರಾದ ಶ್ರೀ ಎಸ್.ಜಿ. ಕುಲಕರ್ಣಿ, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ವೃತ್ತಿಪರ ನಿರ್ದೇಶಕರುಗಳ ಮತ್ತು B.O.M. ಸದಸ್ಯರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿ ಕುರಿತು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್‌ರವರಾದ ಶ್ರೀ ವಿನಾಯಕ ಎಮ್. ಭಟ್ ರವರು ಉಪನ್ಯಾಸ ನೀಡಿದರು.

ಪ್ರಾರಂಭದಲ್ಲಿ ವಿಚಾರ ಸಂಕಿರಣಕ್ಕೆ ಆಗಮಿಸಿದ್ದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಈ ವಿಚಾರ ಸಂಕಿರಣದಲ್ಲಿ ಮಹಾಮಂಡಳದ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಎಂ.ಎಂ. ಮೆಟಗುಡ್ಡ, ಮಹಾಮಂಡಳದ ಮಾಜಿ ನಿರ್ದೇಶಕರುಗಳಾದ ವಿಜಯಕುಮಾರ ಅಂಗಡಿ, ಶ್ರೀ ಎಸ್.ಪಿ. ಶೇಷಾದ್ರಿ, ಶ್ರೀ ಪಿ.ಜಿ. ಉರುಬಿನವರ, ಮಹಾಮಂಡಳದ ಬ್ಯಾಂಕಿಂಗ್ ಸಲಹೆಗಾರರಾದ ಶ್ರೀ ಸುಧಾಕರ ಭಟ್, ಅಧಿಕಾರಿ ಶ್ರೀ ಆರ್.ಹೆಚ್. ಕುಮಾರ ಉಪಸ್ಥಿತರಿದ್ದರು. ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಸುಮಾರು 160ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ವಿಚಾರ ಸಂಕಿರಣದ ಸದುಪಯೋಗವನ್ನು ಪಡೆದುಕೊಂಡರು.



ದಿ ಕರ್ನಾಟಕ ಕೋ - ಆಪ್ ಬ್ಯಾಂಕಿಗೆ ರೂ. 99.48 ಲಕ್ಷ ನಿವ್ವಳ ಲಾಭ

ಮುದ್ದೇಬಿಹಾಳ : ದಿ ಕರ್ನಾಟಕ ಕೋ-ಆಪ್ ಬ್ಯಾಂಕು ಮಾರ್ಚ್ 31 2025ಕ್ಕೆ ಅಂತ್ಯಗೊಂಡ 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ. 1,09,267.13 ಲಕ್ಷ ವ್ಯವಹಾರ ಮಾಡಿದ್ದು, ಒಟ್ಟು ರೂ. 1776.25 ಲಕ್ಷ ಆದಾಯ ಗಳಿಸಿದ್ದು, ಇದರಲ್ಲಿ ರೂ. 387.75 ಲಕ್ಷ ಲಾಭ ಸಂಪಾದಿಸಿ, ರೂ. 145.67 ಲಕ್ಷ ಕರಡು ಸಾಲ ನಿಧಿಗೆ, ರೂ. 142.60 ಲಕ್ಷ ಆದಾಯ ತೆರಿಗೆ ಪಾವತಿಸಿ ರೂ 99.48 ಲಕ್ಷ ನಿವ್ವಳ ಲಾಭಗಳಿಸಿದೆ. ಎಂದು ಬ್ಯಾಂಕಿನ ಅಧ್ಯಕ್ಷರಾದ ಚನ್ನಪ್ಪಗೌಡ (ಮುತ್ತಣ್ಣ) ಲಕ್ಷ್ಮನಗೌಡ ಬಿರಾದಾರ ಇವರು ತಿಳಿಸಿದರು.

ಪ್ರಸ್ತುತ 7303 ಸಾಮಾನ್ಯ ಸದಸ್ಯರು, 1927 ಸಹ ಸದಸ್ಯರು ಹೀಗೆ ಒಟ್ಟು 9230 ಸದಸ್ಯರಿದ್ದು, ಒಟ್ಟು ರೂ. 504.82 ಲಕ್ಷ ಶೇರು ಬಂಡವಾಳ, ರೂ 3076.29 ಲಕ್ಷ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳು, ಒಟ್ಟು 20130 ಗ್ರಾಹಕರಿಂದ ರೂ 16199.20 ಲಕ್ಷ ಠೇವುಗಳು ಹೊಂದಿದ್ದು, ಒಟ್ಟು 2075 ಸಾಲಗಾರರಿಂದ ವರ್ಷಾಂತ್ಯಕ್ಕೆ ಬರತಕ್ಕ ಸಾಲ ಬಾಕಿ ರೂ. 10072.10 ಲಕ್ಷ ಇದ್ದು, ಇದರ ಪೈಕಿ ಒಟ್ಟು 262 ಸಾಲಗಾರರಿಂದ ಮುದ್ದತ ಮೀರಿದ ಬರತಕ್ಕ ಮೊತ್ತ ರೂ. 311.97 ಲಕ್ಷ ಇದ್ದು, ಇದು ಶೇಕಡಾ 3.10 ರಷ್ಟಿದೆ ಎಂದು ಉಪಾಧ್ಯಕ್ಷರಾದ ಶ್ರೀ ಗುರಲಿಂಗಪ್ಪಗೌಡ ಭೀ. ಪಾಟೀಲ ತಿಳಿಸಿದರು.

ಕಾಯ್ದಿಟ್ಟ ನಿಧಿಯ ಠೇವಣಿ ರೂ. 11008.15 ಲಕ್ಷ, ಕೇಂದ್ರ ಮತ್ತು ರಾಜ್ಯ ಸರಕಾರಿ ಭದ್ರತಾ ಪತ್ರಗಳಲ್ಲಿ ರೂ. 3669.67 ಲಕ್ಷ ಹಾಗೂ ಇತರ ಬ್ಯಾಂಕುಗಳಲ್ಲಿ ರೂ. 3763.18 ಲಕ್ಷಗಳಷ್ಟು ಹೂಡಿಕೆ ಮಾಡಿದೆ. ಒಟ್ಟು ದುಡಿಯುವ ಬಂಡವಾಳವು ರೂ. 20209.24 ಲಕ್ಷ ಇದ್ದು, ಪ್ರಸಕ್ತ ಸಾಲಿನಲ್ಲಿ ರೂ. 13668.56 ಲಕ್ಷ ಸಾಲ ವಿತರಿಸಿದೆ, ಅನುತ್ಪಾದಕ ಸಾಲದ (ಎನ್.ಪಿ.ಎ) ಮೊತ್ತ ರೂ.472.51 ಲಕ್ಷವಿದ್ದು ಒಟ್ಟು ಬರತಕ್ಕ ಸಾಲದ ಮೊತ್ತಕ್ಕೆ ಶೇಕಡಾ



ಚನ್ನಪ್ಪಗೌಡ ಲಕ್ಷ್ಮನಗೌಡ
ಬಿರಾದಾರ, ಅಧ್ಯಕ್ಷರು



ಮಲ್ಲಿಕಾರ್ಜುನ ಎಸ್. ಬಿದರಕುಂದಿ,
ಪ್ರಧಾನ ವ್ಯವಸ್ಥಾಪಕರು

4.69% ಇದ್ದು ನಿವ್ವಳ ಎನ್.ಪಿ.ಎ. ಶೇಕಡಾ "0%" ಇರುತ್ತದೆ. ಹಾಗೂ ವರ್ಷಾಂತ್ಯಕ್ಕೆ ಸಿ.ಆರ್.ಎ.ಆರ್ ಪ್ರಮಾಣ ಶೇ. 22.43ರಷ್ಟು ಇರುತ್ತದೆ.

ನಿರ್ದೇಶಕರಾದ ಶ್ರೀ ಸಂಗನಗೌಡ ಅ. ಬಿರಾದಾರ, ಪ್ರಭುದೇವ (ರಾಜು) ಕಲಬುರ್ಗಿ, ರಾಜಶೇಖರ ಕರಡ್ಡಿ, ನಿಂಗಪ್ಪ ಚಟ್ಟೇರ, ಅಜಿತ ನಾಗರಾಣ, ಚಂದ್ರಶೇಖರ ಸಜ್ಜನ, ಶ್ರೀಮತಿ ವಿಜಯಲಕ್ಷ್ಮೀ ಎಮ್. ಬೂದಿಹಾಳಮಠ, ಶ್ರೀಮತಿ ರಕ್ಷಿತಾ ಎಸ್. ಬಿದರಕುಂದಿ, ಶ್ರೀಕಾಂತ ಚಲವಾದಿ, ಶ್ರೀಶೈಲ ಪೂಜಾರಿ, ವೃತ್ತಿಪರ ನಿರ್ದೇಶಕರಾದ ನಾಗಭೂಷಣ ನಾವದಗಿ, ರವಿ ಗೂಳಿ ಹಾಗೂ ವ್ಯವಸ್ಥಾಪಕರಾದ ಶ್ರೀಮತಿ ಸುಮಾ ನಾಡಗೌಡ, ಸಹಾಯಕ ವ್ಯವಸ್ಥಾಪಕರಾದ ಪ್ರಶಾಂತ ಲಕ್ಷ್ಮಣ್ಣ, ಲೆಕ್ಕಿಗರಾದ ಹಿರಾಲಾಲ ಲಮಾಣಿ, ಸಹಾಯಕ ಲೆಕ್ಕಿಗರಾದ ಸಂತೋಷ ಜಿರ್ಲಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಬಡ್ಡಿ ಕಡಿತ ಒಂದೇ ಅಲ್ಲ, ನಮ್ಮ ಶಸ್ತ್ರಾಗಾರದಲ್ಲಿ ಇನ್ನೂ ಹಲವು ಇವೆ : ಆರ್‌ಬಿ ಗವರ್ನರ್

ಮುಂಬಯಿ: ಜೂನ್‌ನಲ್ಲಿ ವಸ್ತುಗಳ ಬೆಲೆಗಳು ತೀವ್ರ ಕುಸಿತ ಕಂಡಿವೆ. ಈ ಹಿನ್ನೆಲೆಯಲ್ಲಿ ಹಣದುಬ್ಬರ ಮತ್ತು ಬೆಳವಣಿಗೆ ದರಗಳು ಭವಿಷ್ಯದಲ್ಲಿ ರೇಟ್ ಇಳಿಕೆಯನ್ನು ನಿರ್ಧರಿಸುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

"ಬಡ್ಡಿ ದರ ಕಡಿತದಿಂದ ಆಸ್ತಿ ಮೌಲ್ಯ ಭಾರಿ ಏರಿಕೆಯಾಗುವುದಿಲ್ಲ. ಇದನ್ನು ಹೊರತುಪಡಿಸಿ ಆರ್ಥಿಕತೆಗೆ ಬಲ ನೀಡಲು ಆರ್‌ಬಿಐ ಶಸ್ತ್ರಾಗಾರದಲ್ಲಿ ಹೆಚ್ಚಿನ ಯುದ್ಧ ಸಾಮಗ್ರಿಗಳಿವೆ," ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಆಂಗ್ಲ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಹಣದುಬ್ಬರದ ವಿರುದ್ಧದ ಹೋರಾಟ ಗೆದ್ದಾಗಿದೆ. ಆದರೆ ಯುದ್ಧ ಮುಂದುವರೆದಿದೆ," ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

ಈ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಶೇ. 1ರಷ್ಟು ರೆಪೋ ದರವನ್ನು ಇಳಿಕೆ ಮಾಡಿದೆ. ಇದರ ಬೆನ್ನಲ್ಲೇ ಹಲವು ಸಾರ್ವಜನಿಕ ವಲಯ ಹಾಗೂ ಖಾಸಗಿ ಬ್ಯಾಂಕ್‌ಗಳು ಬಡ್ಡಿ ದರವನ್ನು ಕಡಿಮೆ ಮಾಡಿವೆ. ಗೃಹ ಸಾಲ ಸೇರಿದಂತೆ ಹಲವು ಸಾಲಗಳ ಬಡ್ಡಿ ದರಗಳು ಇಳಿಕೆಯಾಗಿದ್ದು, ಮಾಸಿಕ ಕಂತಿನ ಹೊರೆ ಒಂದಿಷ್ಟು ಕಡಿಮೆಯಾಗಿದೆ.

"ಹಣದುಬ್ಬರ ಇಳಿಕೆಯ ಹಾದಿಯಲ್ಲಿ ಇರುವುದರಿಂದ ಬಡ್ಡಿ ದರ ಇನ್ನಷ್ಟು ಇಳಿಯಬಹುದು. ಇದರಿಂದ ಹಾಲಿ ಸಾಲಗಾರರಿಗೆ ಹೆಚ್ಚು ಹಣ ಜೇಬಿನಲ್ಲಿ ಉಳಿಯಲಿದೆ. ಅವರ ಖರ್ಚಿನ ಸಾಮರ್ಥ್ಯ ಹೆಚ್ಚುತ್ತದೆ," ಎಂದು ಹಲವು ತಜ್ಞರು ಹೇಳಿದ್ದಾರೆ. ಜೂನ್ ತಿಂಗಳಲ್ಲಿ ಹಣದುಬ್ಬರ ದರವು ಶೇ.2.01ಕ್ಕೆ ಕುಸಿತ ಕಂಡಿದ್ದು 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇನ್ನೊಂದೆಡೆ ಸಗಟು ಹಣದುಬ್ಬರವು ಮೈನ್‌ಸ್ ಶೇ. 0.13ರಷ್ಟು ಇದೆ. ಹೀಗಾಗಿ ಮತ್ತಷ್ಟು ಬಡ್ಡಿ ದರ ಕಡಿತದ ನಿರೀಕ್ಷೆ ಗರಿಗದರಿದೆ.

ಆದರೆ, ಹಣಕಾಸು ನೀತಿ ಸಮಿತಿಯ ನಿರ್ಧಾರವು ಪ್ರಸ್ತುತ ಮಟ್ಟಗಳಿಗಿಂತ ಪರಿಷ್ಕೃತ ಮುನ್ನೂಚನೆಯ ಸಂಖ್ಯೆಯನ್ನು ಅವಲಂಬಿಸಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದು, ವಾರ್ಷಿಕ ಹಣದುಬ್ಬರದ ಲೆಕ್ಕಾಚಾರ ಎಷ್ಟಿರಲಿದೆ ಎಂಬುದನ್ನು ನೋಡಬೇಕಿದೆ. ಆಗಸ್ಟ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಪಿ) ಸಭೆ ನಡೆಯಲಿದ್ದು, ಇದರಲ್ಲಿ ಮುಂದಿನ ಬಡ್ಡಿ ದರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಹಣದುಬ್ಬರ ನಿರಂತರ ಇಳಿಕೆಯ ಹಾದಿಯಲ್ಲಿ ಇರುವುದರಿಂದ ಈ ಸಭೆಯಲ್ಲಿ ಮತ್ತಷ್ಟು ರೆಪೋ ದರ ಕಡಿತದ ನಿರೀಕ್ಷೆಯಲ್ಲಿ ಜನರು ಇದ್ದಾರೆ.



ತಲಾದಾಯದಲ್ಲ ಕರ್ನಾಟಕ ನಂ.1

ನವದೆಹಲಿ : ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದ್ದು, ರಾಜ್ಯದಲ್ಲಿ ತಲಾದಾಯ ಪ್ರಮಾಣ 2 ಲಕ್ಷ ರೂ.ಗಳನ್ನು ದಾಟಿದೆ. 1,96,309 ರೂಪಾಯಿ ತಲಾ ಆದಾಯದೊಂದಿಗೆ ತಮಿಳುನಾಡು 2ನೇ ಸ್ಥಾನದಲ್ಲಿದೆ. ಸ್ಥಿರ ಬೆಲೆಯಲ್ಲಿ ರಾಜ್ಯದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಎನ್‌ಎಸ್‌ಡಿಪಿ) 2,04,605 ರೂ. ತಲುಪಿದ್ದು, 2014-15ರಲ್ಲಿದ್ದ 1,05,697 ರೂ. ರಿಂದ ಶೇ.93.6ರಷ್ಟು ಬೆಳವಣಿಗೆ ದಾಖಲಿಸಿರುವುದು ಗಮನಾರ್ಹ. ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ಅಂಕಿ-ಅಂಶಗಳಲ್ಲಿ ಈ ವಿವರವನ್ನು ನಮೂದಿಸಲಾಗಿದೆ. ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) 1,14,710 ರೂ. ರಷ್ಟಿದ್ದು, ದಶಕದ ಹಿಂದೆ ಇದ್ದ 72,805 ರೂ. ರಿಂದ ಶೇ.57.6ರಷ್ಟು ಹೆಚ್ಚಾಗಿದೆ.

ಕರ್ನಾಟಕದ ಸಾಧನೆ: ಕರ್ನಾಟಕದಲ್ಲಿ ತಲಾ ಆದಾಯ 2023-24ರಲ್ಲಿ 1,91,970 ರೂ. ಇದ್ದದ್ದು, 2024-25ರಲ್ಲಿ 2,04,605 ರೂ.ಗೆ ಏರಿಕೆ ಕಂಡಿದೆ. ದಶಕದ ಅವಧಿಯ ಬೆಳವಣಿಗೆಯ ವಿಷಯದಲ್ಲಿ ಕರ್ನಾಟಕ ಶೇ.93.6ರಷ್ಟು ಏರಿಕೆಯೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಒಡಿಶಾ ಶೇ.96.7ರಷ್ಟು ಏರಿಕೆ ದಾಖಲಿಸಿದೆ.

ಪಂಜಾಬ್ ದಶಕದಲ್ಲಿ ಶೇ.41.3ರಷ್ಟು ಮಾತ್ರ ಹೆಚ್ಚಳ ದಾಖಲಿಸಿದೆ. ಉತ್ತರಾಖಂಡ ಶೇ.33.5 ಮತ್ತು ಪುದುಚೇರಿ ಶೇ.32.8ರಷ್ಟು ಹೆಚ್ಚಳ ದಾಖಲಿಸಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಗಮನಕ್ಕೆ

ಮಹಾಮಂಡಳವು “ವಾರಪತ್ರಿಕೆ” ಹಾಗೂ “ತ್ರೈಮಾಸಿಕ ಬ್ಯಾಂಕಿಂಗ್ ಪ್ರಪಂಚ ಪತ್ರಿಕೆ” ಎಂಬ ಎರಡು ಪತ್ರಿಕೆಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಹಕಾರ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ ಹಾಗೂ ಇತರೆ ಉಪಯುಕ್ತ ಸುದ್ದಿ / ವಿಚಾರಗಳನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಗೊಳಪಡುವ ಸಹಕಾರಿ ಕಾನೂನು ವಿದ್ಯಮಾನಗಳ ಕುರಿತು ಪ್ರಶೋತ್ತರ, ವಿವಿಧ ಬ್ಯಾಂಕುಗಳ ಯಶೋಗಾಥೆ, ಪ್ರಗತಿ ಚಿತ್ರ, ಬ್ಯಾಂಕುಗಳಲ್ಲಿ ಜರುಗಿರುವ ವಿವಿಧ ಸಮಾರಂಭಗಳ ವಿವರಗಳನ್ನು ಪ್ರಕಟಿಸಲಾಗುತ್ತಿದೆ.

ಈಗಾಗಲೇ ಪಟ್ಟಣ ಸಹಕಾರ ಬ್ಯಾಂಕುಗಳ ವಾರ್ಷಿಕ ಮಹಾಸಭೆಗಳು ಜರುಗುತ್ತಿದ್ದು, ಮಹಾಸಭೆಯ ಛಾಯಾಚಿತ್ರ (ಪೋಸ್ಟರ್)ವನ್ನು ಮತ್ತು ವರದಿಗಳನ್ನು ಹಾಗೂ ಬ್ಯಾಂಕಿಗೆ ಸಂಬಂಧಿಸಿದ ವರದಿಗಳನ್ನು ಕೂಡಲೇ ಮಹಾಮಂಡಳಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸಕ್ಕೆ (email: editorkubf1@gmail.com ಅಥವಾ kscubfed@gmail.com)ಗೆ ಕಳುಹಿಸಿಕೊಟ್ಟಲ್ಲಿ ಮಹಾಮಂಡಳದ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

12th Batch (DUCBM) ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ Diploma in Urban Cooperative Banking Management ಕೋರ್ಸ್‌ನ್ನು ಪ್ರಾರಂಭಿಸುತ್ತದೆ. 11ನೇ ಬ್ಯಾಚಿನ ಪರೀಕ್ಷೆಯ ಫಲಿತಾಂಶ ಸದ್ಯದಲ್ಲಿಯೇ ಬರಲಿದ್ದು, ಈಗ 12ನೇ ಬ್ಯಾಚ್‌ನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಐಸಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.5,700. +(GST) 1026. ಒಟ್ಟು 6,726/-ಗಳನ್ನು ನಿಗದಿಪಡಿಸಲಾಗಿದೆ. ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸಲು ಕೊನೆಯ ದಿನಾಂಕ : 16.08.2025 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳು ಆಗಿರುತ್ತದೆ.

ಆದ್ದರಿಂದ ತಮ್ಮ ಬ್ಯಾಂಕಿನ ಸಿಬ್ಬಂದಿಗಳನ್ನು Diploma in Urban

Cooperative Banking Management (DUCBM) ಕೋರ್ಸ್‌ಗೆ ನಿಯೋಜಿಸಿ ಆದಷ್ಟು ಬೇಗನೆ ಅರ್ಜಿಯನ್ನು ಮಹಾಮಂಡಳಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ. ಈ ಕೋರ್ಸ್‌ ಶುಲ್ಕವನ್ನು ಚೆಕ್ / ಎನ್‌ಇಎಫ್‌ಟಿ ಮೂಲಕ ಮಹಾಮಂಡಳದ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬಹುದಾಗಿದೆ. ಬ್ಯಾಂಕ್ ಖಾತೆ ವಿವರ ಈ ಕೆಳಗಿನಂತಿದೆ. (ಎನ್.ಇ.ಎಫ್.ಟಿ ವರ್ಗಾವಣೆ ಮಾಡುವಾಗ ದಯವಿಟ್ಟು ನಿಮ್ಮ ಬ್ಯಾಂಕಿನ ವಿವರಗಳನ್ನು ತಪ್ಪದೆ ನಮೂದಿಸುವುದು ಹಾಗೂ UTR ಸಂಖ್ಯೆಯನ್ನು ತಪ್ಪದೆ ತಿಳಿಸುವುದು.)

**THE KARNATAKA STATE CO-OPERATIVE URBAN BANKS
FEDERATION LTD., BENGALURU.**

IDBI BANK, MISSION ROAD BRANCH, BENGALURU

SB A/C : 0008104000297219, IFSC : IBKL00000008

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಬ್ಯಾಂಕಿನ ನಿವ್ವಳ ಲಾಭದ ವಿನಿಯೋಗ ಮಾಡಿ ಅನಿಶ್ಚಿತ ಮೀಸಲನ್ನು (Contingent Reserve) ವನ್ನು ಸ್ಥಾಪಿಸಬಹುದೇ? ಮುಂದೆ ಈ ಮೀಸಲಿನಲ್ಲಿರುವ ಮೊಬಲಗನ್ನು ಲಾಭಾಂಶ ಹಂಚಿಕೆಗೆ ಉಪಯೋಗಿಸಬಹುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ: ಬ್ಯಾಂಕಿನ ನಿವ್ವಳ ಲಾಭದಿಂದ ಅನಿಶ್ಚಿತ ಮೀಸಲಿಗೆ ಲಾಭ ವರ್ಗಾಯಿಸಬಹುದು. ಸದಸ್ಯರಿಗೆ ಲಾಭಾಂಶ ಹಂಚಿಕೆಯನ್ನು ಆ ವರ್ಷದ ನಿವ್ವಳ ಲಾಭದಿಂದ ಮಾತ್ರ ಮಾಡಬೇಕಾಗಿರುವುದರಿಂದ ಅನಿಶ್ಚಿತ ಮೀಸಲಿನಲ್ಲಿರುವ ಮೊತ್ತವನ್ನು ಡಿವಿಡೆಂಡ್ ಹಂಚಲು ಉಪಯೋಗಿಸುವಂತಿಲ್ಲ.

02. ನಮ್ಮ ಬ್ಯಾಂಕಿನ ಗುಂಪು ಮಾನ್ಯತೆ ಮಿತಿ (Group Exposure Limit) ರೂ.3 ಕೋಟಿ. ಅನೇಕ ಶಾಖೆಗಳನ್ನು ಹೊಂದಿರುವ ಒಂದು ದೊಡ್ಡ ಸಂಸ್ಥೆ ಇದ್ದು, ಅವರಿಗೆ ರೂ.15 ರಿಂದ ರೂ.20 ಕೋಟಿವರೆಗೆ ಸಾಲದ ಅವಶ್ಯಕತೆ ಇದೆ. ಅವರ ಈ ಅವಶ್ಯಕತೆಯನ್ನು ಈಡೇರಿಸುವ ಬಗೆ ಹೇಗೆ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಿಜಾಪುರ ಜಿಲ್ಲೆ.

ಉತ್ತರ : ಒಂದು ಸಂಸ್ಥೆ (ಟ್ರಸ್ಟ್, ಪಾಲುದಾರಿಕೆ, ಕಂಪನಿ ಇತ್ಯಾದಿ)

ಎಷ್ಟೇ ಶಾಖೆಗಳನ್ನು ಹೊಂದಿದ್ದರೂ ಅದನ್ನು ವೈಯಕ್ತಿಕ ಸಾಲಗಾರ ಎಂದು ಪರಿಗಣಿಸಲಾಗುತ್ತದೆ. ಆ ಸಂಸ್ಥೆಗೆ ನಿಮ್ಮ ಬ್ಯಾಂಕಿನ ಶ್ರೇಣಿ 1 ಬಂಡವಾಳದ ಶೇ.15ರಷ್ಟನ್ನು ಮಾತ್ರ ಸಾಲವಾಗಿ ನೀಡಬಹುದು. ಒಂದಕ್ಕಿಂತ ಹೆಚ್ಚು ಸಂಸ್ಥೆಗಳು ಒಬ್ಬ ವ್ಯಕ್ತಿಯ ಅಥವಾ ಒಂದು ಸಂಸ್ಥೆಯ ನಿರ್ವಹಣೆಯಲ್ಲಿದ್ದರೆ ಅವುಗಳನ್ನು ಗುಂಪು ಎಂದು ಮಾನ್ಯತೆ ನೀಡಿ ಬ್ಯಾಂಕಿನ ಶ್ರೇಣಿ 1 ಬಂಡವಾಳದ ಶೇ.25ರಷ್ಟನ್ನು ಸಾಲವಾಗಿ ನೀಡಬಹುದು. ಈ ವಿವೇಚನಾಯುಕ್ತ ಮಾನ್ಯತೆ ಮಿತಿಗಳನ್ನು ಮೀರಿ ಸಾಲ ನೀಡಲು ಯಾವುದೇ ಅವಕಾಶವಿಲ್ಲ.

03. ಗೃಹ ಸಾಲಕ್ಕೆ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್‌ಗಳಿಗೆ ನೀಡಬಹುದಾದ ಒಟ್ಟು ಸಾಲದ ಮಿತಿಯನ್ನು ಬ್ಯಾಂಕಿನ ಒಟ್ಟು ಆಸ್ತಿಯ ಮೇಲೆ ಲೆಕ್ಕಹಾಕಬೇಕೆ ಅಥವಾ ಬ್ಯಾಂಕಿನ ಒಟ್ಟು ಸಾಲದ ಮೇಲೆ ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ದಾವಣಗೆರೆ ಜಿಲ್ಲೆ.

ಉತ್ತರ: ರಿಯಲ್ ಎಸ್ಟೇಟ್‌ಗೆ ಸಾಲದ ಮಿತಿಯನ್ನು ಆಸ್ತಿಗಳ ಶೇಕಡಾವಾರು ಪ್ರಮಾಣವಾಗಿ ನಿರ್ಧರಿಸುವ ಬದಲು ಒಟ್ಟು ಸಾಲಗಳು ಮತ್ತು ಮುಂಗಡಗಳ ಶೇಕಡಾವಾರು ಪ್ರಮಾಣವಾಗಿ ನಿರ್ಧರಿಸಲಾಗುತ್ತದೆ. ಆದ್ಯತಾ ವಲಯದ ಸಾಲವೆಂದು ಪರಿಗಣಿಸಲ್ಪಡುವ ವೈಯಕ್ತಿಕ ವಸತಿ ಸಾಲಗಳು ರಿಯಲ್ ಎಸ್ಟೇಟ್ ಮಾನ್ಯತೆ ಮಿತಿಗಳಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿವೆ. ಆದ್ಯತೆ ವಲಯದ ಸಾಲಗಳನ್ನು ಹೊರತುಪಡಿಸಿದ ವೈಯಕ್ತಿಕ ವಸತಿ ಸಾಲಗಳು ಬ್ಯಾಂಕಿನ ಸಾಲ ಮತ್ತು ಮುಂಗಡಗಳ ಶೇ.25ರಷ್ಟನ್ನು ಮೀರಬಾರದು. ವೈಯಕ್ತಿಕ ಗೃಹ ಸಾಲಗಳನ್ನು ಹೊರತುಪಡಿಸಿ ಇತರೆ ರಿಯಲ್ ಎಸ್ಟೇಟ್ ಸಾಲಗಳು ಬ್ಯಾಂಕಿನ ಸಾಲ ಮತ್ತು ಮುಂಗಡಗಳ ಶೇ.5ರಷ್ಟನ್ನು ಮೀರಬಾರದು.

ಹಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಮೂರು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme) ಶಿಬಿರವನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಮೂರು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ ಶಿಬಿರವನ್ನು” (Management Development Programme) ಪ್ರಾರಂಭಿಸಲಾಗಿದೆ.

ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 10ನೇ Batch ತರಬೇತಿಯನ್ನು ದಿನಾಂಕ : 18.08.2025 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 20.08.2025ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಮೂರು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಊಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ

ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.3,000/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.3540/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.2700/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.3186/-ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 11.08.2025ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

(NEFT Details) THE KARNATAKA STATE CO-OPERATIVE URBAN BANKS FEDERATION LTD., IDBI BANK, MISSION ROAD BRANCH, SB/AC: 0008104000297219, IFSC: IBKL0000008). ಪ್ರತಿನಿಧಿ ಶುಲ್ಕ ಪಾವತಿಸಿದ ನಂತರ ತಪ್ಪದೆ UTR NO. ತಿಳಿಸುವುದು.

ಈ ಮೂರು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಅಪ್ರಾಪ್ತ ವಯಸ್ಕರ ಬೈಕ್ ಅಪಘಾತಗಳನ್ನು ತಡೆಯಲು, ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. 100ಕ್ಕೂ ಹೆಚ್ಚು ಬೈಕುಗಳನ್ನು ವಶಪಡಿಸಿಕೊಂಡು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಅಪ್ರಾಪ್ತರ ಕೈಗೆ ಬೈಕ್ ಕೊಟ್ಟರೆ ಪೋಷಕರಿಗೆ ರೂ. 25,000 ದಂಡ ಮತ್ತು 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
- ರಾಯಚೂರು ತಾಲೂಕಿನ ಡಿ. ರಾಮಪುರ ಗ್ರಾಮದ ಪರಮೇಶ್ವರ ಬೆಟ್ಟದಲ್ಲಿ ಓಡಾಡಿಕೊಂಡಿದ್ದ ಚಿರತೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ನವಿಲು, ನಾಯಿಗಳನ್ನು ತಿಂದು ಹಾಯಾಗಿದ್ದ ಚಿರತೆ, ಅರಣ್ಯ ಇಲಾಖೆ ಬೋನಿನೊಳಗೆ ಇರಿಸಿದ್ದ ಕೋಳಿಯ ಆಸೆಗೆ ಬಿದ್ದಿದೆ.
- ಭೂಲೋಕದ ವಿಶೇಷ ಕೀಟಗಳ ಪಟ್ಟಿಯಲ್ಲಿ ಮಿಂಚುಹುಳಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ನಮ್ಮ ದೇಶದಲ್ಲಿನ ಒಟ್ಟಾರೆ ಮಿಂಚುಹುಳಗಳ ಪೈಕಿ ಶೇ.76ರಷ್ಟು ಮಿಂಚು ಹುಳುಗಳು ಈಗಾಗಲೇ ನಶಿಸಿ ಹೋಗಿವೆ ಎಂದು ಡೆಪ್ಯೂಡಿಯರಲ್ಲಿರುವ ಎರಾ ವಿಶ್ವವಿದ್ಯಾಲಯದ ಹಿರಿಯ

- ಪ್ರಾಧ್ಯಾಪಕ ಡಾ. ವೀರೇಂದ್ರ ಪ್ರಸಾದ್ ಉನಿಯಾಲ್ ಮತ್ತು ಡಾ. ನಿಧಿ ರಾಣಾ ಅವರುಗಳ ಅಧ್ಯಯನವೊಂದು ತಿಳಿಸಿದೆ.
- ಚಿತ್ರದುರ್ಗ ಜಿಲ್ಲೆಯ ಹಳಗನ್ನಡ ಲಿಪಿಯಲ್ಲಿ ಬರೆದ ಪ್ರಾಚೀನ ಶಾಸನಗಳ ನೆಲೆಯಾಗಿದ್ದು, ಕನ್ನಡ ಲಿಪಿಯಲ್ಲಿ ಬರೆದಿರುವ ತಮಟಕಲ್ ಗ್ರಾಮದಲ್ಲಿ ಪತ್ತೆಯಾಗಿರುವ ವೀರಗಲ್ಲಿನ ಶಾಸನಗಳು ಹೆಚ್ಚಾಗಿ ಆರನೇ ಶತಮಾನಕ್ಕೆ ಸೇರಿದ್ದು ಮತ್ತು ಮಾಸಿಕಪುರವನ್ನು ಆಳಿದ ಗುಣ ಮಧುರನ ಸ್ವಭಾವ ಮತ್ತು ಸಾಧನೆಗಳನ್ನು ವಿವರಿಸುತ್ತದೆ ಎಂದು ಪ್ರಖ್ಯಾತ ಇತಿಹಾಸಕಾರ ಮತ್ತು ಶಿಲಾಶಾಸನಕಾರ ಡಾ.ಬಿ.ರಾಜಶೇಖರಪ್ಪ ಹೇಳಿದ್ದಾರೆ.
- ಬಾಗಿಲುಗಳು ಇಲ್ಲದ ಊರು ಎಂಬ ಮಾತು ಕಿವಿಗೆ ಬಿದ್ದರೆ ಅದೊಂದು ಕಾಲ್ಪನಿಕ ಊರು ಇರಬಹುದು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ, ಗದಗ ಜಿಲ್ಲೆಯ ಮುಳಗುಂದ ಪಟ್ಟಣದಿಂದ ಅನತಿ ದೂರದಲ್ಲಿರುವ ದಾವಲ್‌ಮಲಿಕ್ ಎಂಬ ಗ್ರಾಮದಲ್ಲಿ ನೂರು ಮನೆಗಳಿದ್ದು, ಹೆಚ್ಚಿನ ಮನೆಗಳಿಗೆ ಬಾಗಿಲುಗಳೇ ಇಲ್ಲ. ಈ ಗ್ರಾಮದಲ್ಲಿ ಹೊಸ ಮನೆ ಕಟ್ಟಿಸುವವರು ಕೂಡ ಮನೆಗೆ ಬಾಗಿಲು ಇರಿಸುವುದರ ಬಗ್ಗೆ ಯೋಚಿಸುವುದಿಲ್ಲ.

ಹಿ ದು ಗ ರ ಅ ನಿ ಸಿ ಕೆ . . .



ಗ್ರಾಹಕರು ದಂಡದಿಂದ ಪಾರಾಗಿದ್ದಾರೆ : ಈವರೆವಿಗೂ ಬ್ಯಾಂಕುಗಳು ಕನಿಷ್ಠ ಮೊತ್ತವಿರದ ಖಾತೆಗಳಿಂದ ಪ್ರತಿ ತಿಂಗಳು ದಂಡ ವಿಧಿಸುತ್ತಿದ್ದವು. ಕೆಲ ವರ್ಷಗಳ ಹಿಂದೆ ಹೀಗೆ ಸಂಗ್ರಹಿಸಿದ ಮೊತ್ತ ಆ ವರ್ಷ ಬ್ಯಾಂಕ್‌ಗಳಿಸಿದ್ದ ನಿವ್ವಳ ಲಾಭವನ್ನೇ ಮೀರಿಸಿತ್ತು. ಇದು ವ್ಯಾಪಕ ಟೀಕೆಗೆ ಪಾತ್ರವಾಗಿತ್ತು. ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಎಂದು ಹೇಳಲಾಗಿದೆ. ಏನೇ ಇರಲಿ ಗ್ರಾಹಕರು ದಂಡದಿಂದ ಪಾರಾಗಿದ್ದಾರೆ.

► ಮಲ್ಲೇಶಪ್ಪ ವಾ. ಕಲ್ಲೋತಿಮಠ, ಬಾಗಲಕೋಟೆ

ಗುರಿ ತಲುಪಲು ಸಾಧ್ಯವಾಗುವುದೇ? : ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹವು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೆ ಸಂದರ್ಭದಲ್ಲಿ ಕಾರ್ಪೊರೇಟ್ ತೆರಿಗೆಯೂ ಇಳಿಕೆಯಾಗಿರುವುದಾಗಿ ಹೇಳಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಮುಂದಿನ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ಮೂಲಕ ರೂ.25.20 ಲಕ್ಷ ಕೋಟಿ ಸಂಗ್ರಹ ಗುರಿ ತಲುಪಲು ಸಾಧ್ಯವಾಗುವುದೇ?

► ಫಾಲಕ್‌ಪ್ಪ ಕೆ.ಎಂ., ಹರಿಹರ

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, #35, 3rd Cross, Sudhamanagar, Bangalore - 560027.